


TEA i ON

VLSSS

ion charged water

Dietary supplement Drinking water



ತುಂಬಾ ಕಡಿಮೆ ಸೋಡಿಯಂ ಉಪ್ಪು ಬದಲಿ
ಅಯಾನುಗಳು
WHO ಮತ್ತು FSSAI ನಿಂದ ಶಿಫಾರಸು ಮಾಡಲಾಗಿದೆ
ಗಾತ್ರಗಳೊಂದಿಗೆ



ಟಿಟಾರು ಪೂರಕ ಕುಡಿಯುವ ನೀರು

Dietary supplement Drinking water

ಆಹಾರವೇ ಔಷಧ

Food is medicine

ಮನೆಯಲ್ಲಿ ಆರೋಗ್ಯಕರ ಊಟವನ್ನು ತಯಾರಿಸುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಆಹಾರವು ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ಇದು ರಾತ್ರಿಯಲ್ಲಿ ನೀವು ಮಲಗುವ ವಿಧಾನವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಆಹಾರವು ಆರೋಗ್ಯ ಸಮಸ್ಯೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

Preparing healthy meals at home can boost your immune system and reduce your risk of diseases like heart disease, cancer, high blood pressure and diabetes. A healthy diet can give you more energy, which can improve the way you sleep at night, and a healthy diet can help you manage health problems better.

ಕೆಳಗೆ ನಾವು ಟಿರಿಯನ್ ಡಯೆಟರಿ ಸಪ್ಲಿಮೆಂಟ್ ಕುಡಿಯುವ ನೀರಿನ ಕೆಲವು ಉತ್ತಮ ಅಡಿಗೆ ಬಳಕೆಗಳನ್ನು ಸಂಗ್ರಹಿಸಿದ್ದೇವೆ.

Below we have compiled some of the unique kitchen applications of "TERiON" Dietary supplement Drinking water.

1. ವೈವಿಧ್ಯಮಯ ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳಲ್ಲಿ ಅಯಾನುಗಳು ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ, ಕ್ಲೋರೈಡ್ ಅಯಾನು, ನಮ್ಮ ದೇಹದ ದ್ರವಗಳಲ್ಲಿ ಸರ್ವತ್ರ ಅಯಾನು, ಆಮ್ಲ/ಬೇಸ್ ಬ್ಯಾಲೆನ್ಸ್, ನ್ಯೂರೋಟ್ರಾನ್ಸ್ಮಿಷನ್ ಮತ್ತು ಸೆಲ್ ಮೆಂಬರೇನ್ ಪ್ರವೇಶಸಾಧ್ಯತೆ ಸೇರಿದಂತೆ ನಮ್ಮ ಪ್ರಮುಖ ಕಾರ್ಯಗಳ ನಿಯಂತ್ರಣಕ್ಕೆ ಅತ್ಯಗತ್ಯ. ತರಕಾರಿಗಳು, ಮಾಂಸ ಮತ್ತು ಹಣ್ಣುಗಳಲ್ಲಿ ಆಮ್ಲ/ಕ್ಷಾರೀಯ ಸಮತೋಲನ, ನರಪ್ರೇರಣೆ ಮತ್ತು ಜೀವಕೋಶ ಪೊರೆಯ ಪ್ರವೇಶಸಾಧ್ಯತೆಯು ಸರಿಯಾಗಿರಬೇಕು. ಈಗ ಅವರು ಸಂಶ್ಲೇಷಿತ ರಸಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳಿಂದ ಪ್ರಭಾವಿತರಾಗಿದ್ದಾರೆ.

1. Ions play an important role in a wide variety of chemical and biological processes. For example, the chloride ion, a ubiquitous ion in our body fluids, is essential for the regulation of our vital functions, including acid/base balance, neurotransmission, and cell membrane permeability.

Acid/alkaline balance, neurotransmission and cell membrane permeability must be correct in vegetables, meat and fruits. Now they are affected by synthetic fertilizers and chemical pesticides.

ಟಿರಿಯನ್ ಡಯೆಟರಿ ಸಪ್ಲಿಮೆಂಟ್ ನಿಮ್ಮ ಎಲ್ಲಾ ತರಕಾರಿಗಳು ಮತ್ತು ಹಣ್ಣುಗಳನ್ನು ಕುಡಿಯಿರಿ
2 ನಿಮಿಷಗಳ ಕಾಲ ನೆನೆಸಿದ ನಂತರ, ಮೇಲೆ ತಿಳಿಸಿದಂತೆ ಅಯಾನು ವಿನಿಮಯವನ್ನು ರೂಪಿಸಿ.

After soaking all your vegetables, meat and fruits in "TERiON" Dietary supplement Drinking water. for 2 minutes, make the ions Charging as mentioned above.

ಎಲ್ಲಾ ತರಕಾರಿಗಳು, ಮಾಂಸ ಮತ್ತು ಹಣ್ಣುಗಳನ್ನು ಕೃಷಿ ತ್ಯಾಜ್ಯ ಮತ್ತು ಮಣ್ಣಿನಿಂದ ಮುಕ್ತಗೊಳಿಸಿದ ನಂತರ, ಅವುಗಳನ್ನು ಟಿರಿಯನ್ ಡಯೆಟರಿ ಸಪ್ಲಿಮೆಂಟ್ ಕುಡಿಯುವ ನೀರಿನಲ್ಲಿ 2 ನಿಮಿಷಗಳ ಕಾಲ ನೆನೆಸಿ.

All vegetables, meat and fruits should be washed free of agricultural waste and soil

* Soak in TERiON Water for Just 2 minutes.

* ನಂತರ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ತರಕಾರಿಗಳು, ಮಾಂಸ ಮತ್ತು ಹಣ್ಣುಗಳನ್ನು ಬಳಸಿ ಅಥವಾ ಸಂಗ್ರಹಿಸಿ.

* Later, use or store the vegetables,meat & fruits as per your requirement.

2. ಅಕ್ಕಿ ಅಡುಗೆ ನೀರಿನೊಂದಿಗೆ ಟೆರಿಯನ್ ಡಯೆಟರಿ ಸಪ್ಲಿಮೆಂಟ್ ಕುಡಿಯುವ ನೀರು

1 ಲೀಟರ್ ನೀರಿಗೆ 15 ಮಿಲಿ ಸೇರಿಸಿ ಮತ್ತು ಕುದಿಸಿ.

** ಅಕ್ಕಿ ಉಳಿದಿರುತ್ತದೆ.

** ಅಕ್ಕಿ ಉತ್ತಮ, ನಯವಾದ ಮತ್ತು ಬಿಳಿಯಾಗಿರುತ್ತದೆ.

** ಹೆಚ್ಚು ನೀರು ತೆಗೆದುಕೊಂಡು ಹೆಚ್ಚು ಸಮಯ ಬೇಯಿಸಿ.

3. ಗೋಧಿ ಹಿಟ್ಟನ್ನು ಬೆರೆಸುವಾಗ, 1 ಕೆಜಿ ಹಿಟ್ಟಿಗೆ 25 ಮಿಲಿಲೀಟರ್ "ಟೆರಿಯನ್ ವಾಟರ್" ಸೇರಿಸಿ.

** ಹೆಚ್ಚು ನೀರು ತೆಗೆದುಕೊಂಡು ಹೆಚ್ಚು ಸಮಯ ಬೇಯಿಸಿ

** ಗೋಧಿ ದೋಸೆ ಹಣ್ಣಾಗುತ್ತದೆ.

** ಪುರಿ ಗರಿಗರಿಯಾದ, ಪಫಿ ಮತ್ತು ಎಣ್ಣೆ ಮುಕ್ತವಾಗಿರುತ್ತದೆ.

** ಚಪಾತಿ, ಪ್ರೋಟಾ ದೀರ್ಘಕಾಲ ತುಂಬಾ ಮೃದುವಾಗಿರುತ್ತದೆ,

4. ಸಣ್ಣ ಧಾನ್ಯಗಳು - 1 ಕೆಜಿಗೆ 15 ಮಿಲಿ (TERiON ನೀರು)

5. ಬೇಳೆಕಾಳುಗಳು - 1 ಕೆಜಿಗೆ 30 ಮಿಲಿ (TERiON ನೀರು)

6. ಹಿಟ್ಟಿನ ವಿಧಗಳು - 1 ಕೆಜಿಗೆ 30 ಮಿಲಿ (ಟೆರಿಯನ್ ನೀರು)

7. ಸಾಂಬಾರ್ ಮತ್ತು ಗ್ರೇವಿ ವಿಧಗಳು - 1 ಲೀಟರ್ಗೆ 50 ಮಿಲಿ (ಟೆರಿಯನ್ ನೀರು)

8. ರಸಮ್ ಮತ್ತು ಸೂಪ್ ವಿಧಗಳು - 1 ಲೀಟರ್ಗೆ 50 ಮಿಲಿ (ಟೆರಿಯನ್ ನೀರು)

9. ಬಿಳಿ ಸಕ್ಕರೆಯ ಸಿಹಿತಿಂಡಿಗಳು - 1 ಕೆಜಿ ಬಿಳಿ ಸಕ್ಕರೆಗೆ 50 ಮಿಲಿ (TERiON ನೀರು).

10. ಪ್ರತಿ ಕಾಫಿ/ಟೀಗೆ ಒಂದು ಟೀಚಮಚ (TERiON ನೀರು)

11. ಮನೆಮದ್ದುಗಳು - ಕೊತ್ತಂಬರಿ ಕಷಾಯ, ನಿಂಬೆ ಶುಂಠಿ ರಸ, ನನ್ನಾರಿ ಮತ್ತು ಸಿದ್ಧ, ಆಯುರ್ವೇದ ಕಷಾಯಗಳಿಗೆ ಸೂಕ್ತವಾಗಿದೆ.

2. Add "TERiON" Dietary supplement Drinking water with rice cooking water at the rate of 15 ml per 1 liter of water.

** Rice will be Surplus.

** The rice is fine, fluffy and white.

** Take more water and cook longer.

3. While kneading wheat flour add 25 ml of "TERiON" Dietary supplement Drinking water per 1 kg of dough.

** Wheat dosa comes ripe.

** Puri will be crispy, puffy and not oily.

** Chapati, prota stays very soft for a long time,

4. Millets - 15 ml per 1 kg (TERiON water)

5. Pulses – 30 ml per 1 kg (TERiON water)

6. Flour varieties - 30 ml per 1 kg (TERiON water)

7. Sambar and gravy varieties - 50 ml per 1 liter (TERiON water)

8. Rasam and soup varieties - 50 ml per 1 liter (TERiON water)

9. White sugar sweets - 50 ml per 1 kg of white sugar (TERiON water)

10. One teaspoon per cup of coffee/tea (TERiON water)

11. Home Remedies – Coriander decoction, lemon ginger juice, nannari and siddha, are suitable for Ayurvedic infusions.

TERiON

VLSSS
ion charged water

ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವೈಜ್ಞಾನಿಕ
ಆಧಾರದ ಮೇಲೆ ಟೆರಿಯನ್ ನೀರು ವಿಶಿಷ್ಟವಾಗಿದೆ.

ಕೆಳಗಿನ ಬ್ಯಾಕ್ಟೀರಿಯಾ, ಅಜ್ಜುಗಳು ಮತ್ತು ಯೀಸ್ಟ್
"ಟೆರಿಯನ್" ಆಕ್ವಾದಲ್ಲಿ ಬದುಕಲು ಸಾಧ್ಯವಿಲ್ಲ

Bacteria:

Clostridium botulinum E	Vibrio parahaemolyticus
Pseudomonas fluorescens	Bacillus cereus
Escherichia coli	Listeria monocytogenes
Clostridium perfringens	Bacillus subtilis
Salmonella spp.	Trichothecium roseum
Vibrio cholerae (aerobic)	Staphylococcus aureus
Clostridium botulinum A,B	

Mold :

Stachybotrys atra	Aspergillus clavatus
Rhizopus nigricans cerevisiae	
Aspergillus clavatus	<u>Yeast:</u> Candida

"TERiON" Water is unique on a globally
accepted scientific basis. The following bacteria,
molds and yeast cannot survive in "TERiON"
Dietary supplement Drinking water.

Bacteria:

Clostridium botulinum E	Vibrio parahaemolyticus
Pseudomonas fluorescens	Bacillus cereus
Escherichia coli	Listeria monocytogenes
Clostridium perfringens	Bacillus subtilis
Salmonella spp.	Trichothecium roseum
Vibrio cholerae (aerobic)	Staphylococcus aureus
Clostridium botulinum A,B	

Mold :

Stachybotrys atra	Aspergillus clavatus
Rhizopus nigricans cerevisiae	
Aspergillus clavatus	<u>Yeast:</u> Candida

ಜೈವಿಕ ಅಪ್ಲಿಕೇಶನ್‌ಗಳು

Biological Applications

1. ಈ ಆರೋಗ್ಯಕರ TERiON ನೀರು ಮಗುವಿಗೆ ಆಹಾರ ನೀಡುವ
ಬಾಟಲಿಗಳು, ಸಿಪ್ಪರ್‌ಗಳು, ರಬ್ಬರ್ ಸ್ಟ್ರಾಪ್‌ಗಳನ್ನು ಸ್ವಚ್ಛಗೊಳಿಸಲು ಮತ್ತು
ಸೋಂಕುರಹಿತಗೊಳಿಸಲು ಸೂಕ್ತವಾಗಿದೆ.

ಎಲ್ಲಾ ಬಟ್ಟೆಗಳು, ಒರೆಸುವ ಬಟ್ಟೆಗಳು, ಬೆಡ್ ಶೀಟ್‌ಗಳು ಮತ್ತು
ಟವೆಲ್‌ಗಳನ್ನು TERiON ನೀರಿನಿಂದ ಸ್ಟೀಮ್ ಮಾಡುವುದು ಯಾವುದೇ
ವಾಸನೆಯಿಲ್ಲದೆ ನೈರ್ಮಲ್ಯವನ್ನು ಖಚಿತಪಡಿಸುತ್ತದೆ.



1. This hygienic TERiON hot water is fit for
cleaning and sterilising infants feeding
bottles , sippers, rubber nipples .
Steaming all cloths, diapers, Bed sheets, and
towels in TERiON water will make assured
Hygiene without any Odours.

2. ನಿಮ್ಮ ಏರ್ ಕಂಡಿಷನರ್ ಅನ್ನು ಆರೋಗ್ಯಕರ, ಹವಾ-ಪ್ರಸರಣ
ಏರ್ ಕಂಡಿಷನರ್ ಆಗಿ ಪರಿವರ್ತಿಸಿ
ಕಾಲೋಚಿತ ರೋಗಗಳಿಂದ ರಕ್ಷಿಸಿ. ನಕಾರಾತ್ಮಕ ಅಯಾನು
ಚಿಕಿತ್ಸೆಯಿಂದ ನಿಮ್ಮ ಕುಟುಂಬಕ್ಕೆ ಆಳವಾದ ನಿದ್ರೆ
ಖಚಿತಪಡಿಸುತ್ತದೆ.



2. Make your air cooler as Hygiene breeze ,
guard from airborne seasonal diseases. Ensure
deep sleep from negative ion (Anion) therapy for
whole family.

3. ಆಯುರ್ವೇದದ ಮೂಲಿಕೆ ಸ್ಟೀಮ್ ಬಾತ್ ವರ್ಧನೆ.



3. Ayurvedic herbal steam bath
Enhancement.

4. TERiON ನೀರು ಅತ್ಯುತ್ತಮ ಫೇಶಿಯಲ್ ಆಗಿದೆ
ಸ್ಪ್ರಿಮಿಂಗ್ ಐಚ್ಛಿಕವಾಗಿದೆ, ಇದು ನಿಮ್ಮದಾಗಿದೆ
ಮುಖದ ಹೆಚ್ಚಿನ ಚರ್ಮ ರೋಗಗಳು
ಸೋಂಕುಗಳಿಂದ ರಕ್ಷಿಸುತ್ತದೆ. ಯಾವಾಗಲೂ ಮುಖಕ್ಕೆ ಹೊಳಪನ್ನು
ನೀಡುತ್ತದೆ.



4. TERiON water for best facial steaming
choice in regular basis, which Keep your face
rom most of skin infections. Always gives glow
n face.

ವಾಙ್ಮವಿಯಲ ಪಯನಪಾಠುಕುಲ

Biological Applications

ಮಾನಸಿಕ ಒತ್ತಡ

1. TERION ನೀರಿನ ಖುಣಾತ್ಮಕ ಅಯಾನುಗಲು (Anion) ನರಮಂಡಲದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

stress.

1. It shows negative ions (Anion) reduce the tension of the sympathetic nerve system and it results in reduced stress.

Reference	Reference Immunological Effect of Long-term Exposure of Negative Air Ions on Human (Ichiro WATANABE, Yukio MANO) (J Jpn Soc Balneol Climatol Phys Med Vol.64-3 May 2001 Issue)
Reference	Negative Air Ion in Human-living Environment (Ichiro WATANABE, Yukio MANO) (J Odor Research and Eng. Vol.29 No.6 1998)

ಆಯಾಸ

2. ಗಾಳಿಯಲ್ಲಿ ಖುಣಾತ್ಮಕ ಅಯಾನು (Anion) ಎಣಿಕೆ ಹೆಚ್ಚಾದಷ್ಟೂ ಕ್ರಿಟಿಕಲ್ ಫ್ಲಿಕ್ಟರ್ ಕಪ್ಲಿಂಗ್ ಫ್ರೀಕ್ವೆನ್ಸಿ ಹೆಚ್ಚಾಗುತ್ತದೆ. ಇದರರ್ಥ ನೀವು ಕಡಿಮೆ ದಣಿದಿದ್ದೀರಿ ಮತ್ತು ಕೆಲಸದ ಮೇಲೆ ಹೆಚ್ಚು ಗಮನ ಹರಿಸಬಹುದು. ನಿರ್ಣಾಯಕ ಫ್ಲಿಕ್ಟರ್ ಜೋಡಣೆ ಅವರ್ತನವನ್ನು ವೀಕ್ಷಕರಿಗೆ ಮರುಕಳಿಸುವ ಬೆಳಕಿನ ಪ್ರಚೋದನೆಯು ಸಂಪೂರ್ಣವಾಗಿ ಸ್ಥಿರವಾಗಿ ಗೋಚರಿಸುವ ಅವರ್ತನ ಎಂದು ವ್ಯಾಖ್ಯಾನಿಸಲಾಗಿದೆ. ಆಯಾಸದ ಮಟ್ಟವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ.

fatigue

2. The higher the negative ion (Anion) count in the air, the higher the critical flicker coupling frequency. It means you are less tired and can focus more on work. The critical flicker coupling frequency is defined as the frequency at which an intermittent light stimulus appears completely stationary to the observer. It is used to measure fatigue level.

Reference	Negative Air Ion in Human-living Environment (Ichiro WATANABE, Yukio MANO) (J Odor Research and Eng. Vol.29 No.6 1998)
-----------	--

3. TERION ನೀರು ನಕಾರಾತ್ಮಕ ಅಯಾನುಗಳಿಗೆ ಒಡ್ಡಿಕೊಂಡಾಗ, ನೈಸರ್ಗಿಕ ಕೊಲೆಗಾರ ಜೀವಕೋಶಗಳು ಕಡಿಮೆಯಾಗುತ್ತವೆ. ರೋಗನಿರೋಧಕವಾಗಿ, ಒತ್ತಡವು ಕಡಿಮೆಯಾಗುತ್ತದೆ ಎಂದು ತೋರಿಸಲಾಗಿದೆ.

3. TERION water, when exposed to negative ions (Anion), reduction of natural Killer cells is observed. Immunologically, it shows that stress is reduced.

Reference	Reference Immunological Effect of Long-term Exposure of Negative Air Ions on Human (Ichiro WATANABE, Yukio MANO) (J Jpn Soc Balneol Climatol Phys Med Vol.64-3 May 2001 Issue)
-----------	--

ಮೈಗ್ರೇನ್ ತಲೆನೋವು

4. ಒಬ್ಬ ರೋಗಿಯು ತನ್ನ ಪ್ರಯಾಣದ ಸಮಯದಲ್ಲಿ ಮೈಗ್ರೇನ್‌ನಿಂದ ಬಳಲುತ್ತಿದ್ದನು (ಬಹುಶಃ ಹವಾಮಾನವು ಅವನೊಂದಿಗೆ ಒಪ್ಪದ ಕಾರಣ), ಅವನು ಹಿಂದಿರುಗಿದ ಕೂಡಲೇ ಅಯಾನ್ ಚಿಕಿತ್ಸೆಯನ್ನು ಪ್ರಯತ್ನಿಸಿದನು. ರೋಗಲಕ್ಷಣಗಳು ಬಹಳವಾಗಿ ಉಪಶಮನಗೊಂಡವು.

migraine

4.A patient, who got a migraine headache during his trip (probably the climate did not agree with him), tried negative ion (Anion) therapy immediately after he came back. The symptoms were greatly alleviated.

Reference

"Medical domain - theory and practice of air ion" (co-authored by Syouichi Kimura and Masahiro Taniguchi, published by Nanzando)

ನಿದ್ರೆ

5. ಮಲಗುವ ಮಾತ್ರೆಗಳು ಕೆಲಸ ಮಾಡದ ಕಾರಣ ರೋಗಿಯು ಕಡಿಮೆ ಸಾಂದ್ರತೆಯ ಋಣಾತ್ಮಕ ಅಯಾನ್ ಚಿಕಿತ್ಸೆಯನ್ನು 2-3 ಬಾರಿ ಪ್ರಯತ್ನಿಸಿದರು. ಅವರು 5-6 ಗಂಟೆಗಳ ಕಾಲ ಮಲಗಲು ಸಾಧ್ಯವಾಯಿತು. ಅವರು ಒಂದು ತಿಂಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಿದರು ಮತ್ತು ರೋಗಲಕ್ಷಣಗಳು ಬಹುತೇಕ ಕಣ್ಮರೆಯಾಯಿತು.

Sleeping

5.A patient tried low density negative ion (Anion) therapy 2-3 times as sleeping pills did not work. He became able to sleep 5-6 hours. He continued the therapy for a month and the symptoms were almost gone

Reference

"Medical domain - theory and practice of air ion" (co-authored by Syouichi Kimura and Masahiro Taniguchi, published by Nanzando)

ಶ್ವಾಸನಾಳದ ಆಸ್ತಮಾ

6. 70% ಕ್ಕಿಂತ ಹೆಚ್ಚು ರೋಗಿಗಳು ಸ್ವಲ್ಪ ಉತ್ತಮ, ಉತ್ತಮ ಅಥವಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅಯಾನ್ ಪರಿಣಾಮಗಳು ಸ್ಥಿರವಾದ ಉಸಿರಾಟ ಮತ್ತು ಕಡಿಮೆ ನಾಡಿ ದರವನ್ನು ಒಳಗೊಂಡಿವೆ.

Bronchial asthma

6.Over 70% of patients feel slightly better, better or are completely recovered. The negative ion (Anion)effects include stable respiration and lower pulse rates.

Reference


"Medical domain - theory and practice of air ion" (co-authored by Syouichi Kimura and Masahiro Taniguchi, published by Nanzando)

ತೀವ್ರ ರಕ್ತದೊತ್ತಡ

7. ಕೆಳಗಿನ ಗ್ರಾಫ್ ಋಣಾತ್ಮಕ ಅಯಾನ್ (ಆನಿಯನ್) ಚಿಕಿತ್ಸೆಯೊಂದಿಗೆ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ನಾಡಿ ದರವು ಹೇಗೆ ಬದಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಸರಾಸರಿ ನಾಡಿ ದರವು ಹೆಚ್ಚಿನದು, ಕಡಿತದ ದರವು ಹೆಚ್ಚಾಗುತ್ತದೆ.

high blood pressure

7.The graph below shows how pulse rates of high blood pressure patients change by negative ion (Anion) therapy. The higher the average pulse rate is, the higher the reduction rate is.



Reference	"Medical domain - theory and practice of air ion" (co-authored by Syouichi Kimura and Masahiro Taniguchi, published by Nanzando)
-----------	--


ಮುಟ್ಟಿನ ಅಸ್ವಸ್ಥತೆಗಳು

8. ಕೆಳಗಿನ ವೈ ಚಾರ್ಟ್‌ಗಳು ನಕಾರಾತ್ಮಕ ಅಯಾನು ಚಿಕಿತ್ಸೆಯ ನಂತರ ರಕ್ತದೊತ್ತಡದಲ್ಲಿನ ಬದಲಾವಣೆಗಳನ್ನು ತೋರಿಸುತ್ತವೆ. 60% ಕ್ಕಿಂತ ಹೆಚ್ಚು ರೋಗಿಗಳು ಮತ್ತು 90% ಮುಟ್ಟಿನ ಅಸ್ವಸ್ಥತೆ ಹೊಂದಿರುವವರು ಕಡಿಮೆ ರಕ್ತದೊತ್ತಡವನ್ನು ಸಾಧಿಸಿದ್ದಾರೆ.


menopausal disorders

8.The circle graphs below show blood pressure changes after having negative ion (Anion) therapy. More than 60% of patients and 90% of those with menopausal disorders achieved lower blood pressure.


Patients with Liver Problems



Patients with menopausal disorders



Patients with liver problems menopausal disorders



* This research was conducted by Dr. Strasburger/Happel of Frankfurt Medical School.
* More than several hundred patients were tested (the exact number unknown).
* 200 patients had ion therapy only.

Reference	"Medical domain - theory and practice of air ion" (co-authored by Syouichi Kimura and Masahiro Taniguchi, published by Nanzando)
-----------	--